

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಆಂಡಾಳ್ ಅರುಳಿಚ್ಚೆಯ್  
|| ಮನ್ನು ಪೆರುಮ್ಬುಗಲ್ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾವಾನುಜ ಮಹಾದೇಶಿಕೇ

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## || ಮನ್ನು ಪೆರುಮ್ಬುಗಲ್ ||

ಕುಯಿಱ್ಱು

‡ಮನ್ನು ಪೆರುಂ ಪುಗಲ್ ಮಾದವ್ \* ಮಾ ಮಣಿ  
ವಣ್ಣ ಮಣಿಮುಡಿ ಮೈಂದ್  
ತನ್ನೈ \* ಉಗಂದದು ಕಾರಣಂ ಆಗ \* ಎ  
ಶಂಗಿಱಕ್ಕುಂ ವಱಕ್ಕುಂಡೇ \*  
ಪುನ್ನೈ ಕುರುಕ್ಕತ್ತಿ ಇಾಱಲ್ ಶೆರುಂದಿ \*  
ಪ್ಪೊದುಮ್ಮಿನಿಲ್ ವಾಱುಂ ಕುಯಿಲೇ ! \*  
ಪನ್ನಿ ಎಪ್ಪೋದುಂ ಇರುಂದು ವಿರೈಂದು \* ಎ  
ಪವಳ ವಾಯ್ ವರ ಕ್ಕುವಾಯ್ (೧)

ವೆಳ್ಳೈ ವಿಳಿಶಂಗಿಡಂ ಕೈಯಿಲ್ ಕೊಂಡ \*  
ವಿಮಲ್ ಎನಕ್ಕುರು ಕ್ಕಾಟ್ಟಾ \*  
ಉಳ್ಳಂ ಪುಗುಂದೆನ್ನೈ ನೈವಿತ್ತು \* ನಾಳುಂ  
ಉಯಿರ್ ಪೆಯ್ದು ಕೂತ್ತಾಟ್ಟು ಕ್ಕಾಣುಂ \*  
ಕಳ್ ಅವಿಟ್ ಶೆಣ್ಣುಗ ಪ್ಪೂ ಮಲರ್ ಕೋದಿ \*  
ಕ್ಕಳಿತ್ತಿಶೈ ಪಾಡುಂ ಕುಯಿಲೇ \*  
ಮೆಳ್ಳ ಇರುಂದು ಮಿಱಿಱ್ಱಿ ಮಿಱಿಱ್ಱಾದು \* ಎ  
ವೇಂಗಡವ್ ವರ ಕ್ಕುವಾಯ್ (೨)

ಮಾದಲಿ ತೇರ್ ಮುನ್ನು ಕೋಲ್ ಕೊಳ್ಳ \* ಮಾಯ್  
ಇರಾವಣ್ ಮೇಲ್ \* ಶರ ಮಾರಿ

**Attention:** Please note that the letters ಱ and ಱ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ಱು , ಱ್ಱಿ like ಱ್ಱಿ , and so on. The consonant-cluster ನ್ಱ is pronounced somewhere between ನ್ಱು and ನ್ಱು. It is, however, colloquially acceptable to pronounce the clusters ಱ್ಱ and ನ್ಱು as ತ್ಱ and ನ್ಱು, respectively.

ತಾಯ್ ತಲೈ ಅಱ್ಱು ವೀಱಿ \* ತೊಡುತ್ತ  
 ತಲೈವರ್ ವರ ಎಂಗುಂ ಕಾಣೇ \*  
 ಪೋದಲರ್ ಕಾವಿಲ್ ಪುದು ಮಣಂ ನಾಱಿ \*  
 ಪ್ಪೊಱಿ ವಂಡಿನ್ ಕಾಮರಂ ಕೇಟ್ಟು \* ಉನ್  
 ಕಾದಲಿಯೋಡುಡನ್ ವಾಱ್ ಕುಯಿಲೇ ! \* ಎನ್  
 ಕರು ಮಾಣಿಕ್ಕಂ ವರ ಕ್ಕುವಾಯ್ (೩)

ಎನ್ನುರುಗಿ ಇನ ವೇಲ್ ನೆಡುಂಗಣ್ಗಳ್ \*  
 ಇಮೈ ಪೊರುಂದಾ ಪಲ ನಾಳುಂ \*  
 ತುನ್ನ ಕ್ಕಡಲ್ ಪುಕ್ಕು ವೈಗುಂದನ್ ಎನ್ನದೋರ್ \*  
 ತೋಣಿ ಪೆಱಾದುಱಿಲಿನ್ನೇ \*  
 ಅನ್ನುಡೈಯಾರೈ ಪ್ಪಿರಿವುಱು ನೋಯ್ \* ಅದು  
 ನೀಯುಂ ಅಱಿದಿ ಕುಯಿಲೇ \*  
 ಪೋ ಪುರೈ ಮೇನಿ ಕ್ಕರುಳ ಕ್ಕೊಡಿ ಉಡೈ \*  
 ಪುಣ್ಣಿಯನೈ ವರ ಕ್ಕುವಾಯ್ (೪)

‡ಮೆನ್ನಡೈ ಅನ್ನಂ ಪರಂದು ವಿಳೈಯಾಡುಂ \*  
 ವಿಲ್ಲಿ ಪುತ್ತೂರ್ ಉಱೈವಾನ್ ತನ್ \*  
 ಪೊನ್ನಡಿ ಕಾಣ್ಬದೋರ್ ಆಶೈಯಿನಾಲ್ \* ಎನ್  
 ಪೊರು ಕಯಿಱ್ ಕಣ್ಣೈ ತುಂಜಾ \*  
 ಇನ್ ಅಡಿಶಿಲೊಡು ಪಾಲ್ ಅಮುದೂಟ್ಟಿ \*  
 ಎಡುತ್ತ ಎನ್ ಕೋಲ ಕ್ಕಿಳಿಯೈ \*  
 ಉನ್ನೊಡು ತೋಱಿಮೈ ಕೊಳ್ಳುವನ್ ಕುಯಿಲೇ ! \*  
 ಉಲಗಳಂದಾನ್ ವರ ಕ್ಕುವಾಯ್ (೫)

ಎತ್ತಿಶೈಯುಂ ಅಮರರ್ ಪಣಿಂದೇತ್ತುಂ \*  
 ಇರುಡೀ ಕೇಶನ್ ವಲಿ ಶೆಯೈ \*  
 ಮುತ್ತನ್ನ ವೆಣ್ ಮುಱುವಲ್ ಶೆಯೈ ವಾಯುಂ \*  
 ಮುಲೈಯುಂ ಅಱಿಗಱಿಂದೇನ್ ನಾನ್ \*  
 ಕೊತ್ತಲರ್ ಕಾವಿಲ್ ಮಣಿತ್ತಡಂ \* ಕಣ್ ಪಡೈ  
 ಕೊಳ್ಳುಂ ಇಳಂಗುಯಿಲೇ ! \* ಎನ್

ತತ್ತುವನೈ ವರ ಕ್ಕೂಗಿಱ್ಱಿಯಾಗಿಲ್ \*  
ತಲೈ ಅಲ್ಲಾಲ್ ಕೈಮ್ಬಾಱಿಲೇನೇ ! (೬)

ಪೊಂಗಿಯ ಪಾಱ್ ಕಡಲ್ ಪಳ್ಳಿ ಕೊಳ್ವಾನ್ನೈ \*  
ಪ್ಪುಣರ್ವದೋರ್ ಆಶೈಯಿನಾಲ್ \* ಎರ್  
ಕೊಂಗೈ ಕಿಳರ್ಂದು ಕುಮೈತ್ತು ಕ್ಕುದುಗಲಿತ್ತು \*  
ಆವಿಯೈ ಆಗುಲಂ ಶೆಯ್ಯುಂ  
ಅಂಗುಯಿಲೇ ! \* ಉನಕ್ಕೆನ್ನ ಮಱೈಂದುಱೈವು \*  
ಆಱಿಯುಂ ಶಂಗುಂ ಒಣ್ ತಂಡುಂ \*  
ತಂಗಿಯ ಕೈಯವನೈ ವರ ಕ್ಕೂವಿಲ್ \* ನೀ  
ಶಾಲ ತ್ತರುಮಂ ಪೆಱುದಿ (೭)

ಶಾಂಗಂ ವಳೈಯ ವಲಿಕ್ಕುಂ \* ತಡ ಕೈಲ್  
ಚ್ಚದರ್ ಪೊರುತ್ತಂ ಉಡೈಯರ್ \*  
ನಾಂಗಳ್ ಎಮ್ಮಿಲ್ ಇರುಂದೊಟ್ಟಿಯ ಕಚ್ಚಂಗಂ \*  
ನಾನುಂ ಅವನುಂ ಅಱಿದುಂ \*  
ತೇಂಗನಿ ಮಾಂ ಪೊಱಿಲ್ ಶೆಂದಳಿರ್ ಕೋದುಂ \*  
ಶಿಱು ಕುಯಿಲೇ ! \* ತಿರುಮಾಲೈ  
ಆಂಗು ವಿರೈಂದೊಲ್ಲೈ ಕ್ಕೂಗಿಱ್ಱಿಯಾಗಿಲ್ \*  
ಅವನೈ ನಾನ್ ಶೆಯ್ವನ ಕಾಣೇ ! (೮)

ಪೈಂಗಳಿ ವಣ್ಣ ಶಿರೀದರ್ ಎನ್ನದೋರ್ \*  
ಪಾಶತ್ತಗ ಪ್ಪಟ್ಟಿರುಂದೇ \*  
ಪೊಂಗೊಳಿ ವಂಡಿರೈಕ್ಕುಂ ಪೊಱಿಲ್ ವಾಱ್ ಕುಯಿಲೇ ! \*  
ಕುಱಿಕ್ಕೊಂಡಿದು ನೀ ಕೇಳ್ \*  
ಶಂಗೊಡು ಶಕ್ಕರತ್ತಾನ್ ವರ ಕ್ಕೂವುದಲ್ \*  
ಪೋನ್ ವಳೈ ಕೊಂಡು ತರುದಲ್ \*  
ಇಂಗುಳ್ಳ ಕಾವಿನಿಲ್ ವಾಱಿ ಕ್ಕರುದಿಲ್ \*  
ಇರಂಡತ್ತೊನ್ನೇಲ್ ತಿಣ್ಣಂ ವೇಂಡುಂ (೯)

ಅನ್ನುಲಗಂ ಅಳಂದಾನೈ ಉಗಂದು \*  
 ಅಡಿಮೈಕ್ಕಣ್ ಅವ್ ವಲಿ ಶೆಯ್ಯ \*  
 ತೆನ್ನಲುಂ ತಿಂಗಳುಂ ಊಡಲುತ್ತು \* ಎನ್ನೈ  
 ನಲಿಯುಂ ಮುಱೈಮೈ ಅಱಿಯೇರ್ \*  
 ಎನ್ನುಂ ಇ ಕ್ಕಾವಿಲ್ ಇರುಂದಿರುಂದು \* ಎನ್ನೈ  
 ತದತ್ತಾದೇ ನೀಯುಂ ಕುಯಿಲೇ ! \*  
 ಇನ್ನು ನಾರಾಯಣನೈ ವರ ಕ್ಕುವಾಯೇಲ್ \*  
 ಇಂಗುಱು ನಿನ್ನುಂ ತುರಪ್ಪನ್ (೧೦)

‡ವಿಣ್ ಉಱಿ ನೀಂಡಡಿ ತಾವಿಯ ಮೈಂದನೈ \*  
 ವೇಱ್ ಕಣ್ ಮಡಂದೈ ವಿರುಮ್ಬಿ \*  
 ಕಣ್ ಉಱಿ ಎರ್ ಕಡಲ್ ವಣ್ಣನೈ ಕ್ಕುವು \*  
 ಕರುಂಗುಯಿಲೇ ! ಎನ್ನ ಮಾಱುಂ \*  
 ಪಣ್ ಉಱು ನಾನ್ ಮುಱೈಯೋರ್ ಪುದುವೈ ಮನ್ನ \*  
 ಪಟ್ಟರ್ ಪಿರಾನ್ ಕೋದೈ ಶೊನ್ನ \*  
 ನಣ್ ಉಱು ವಾಶಗ ಮಾಲೈ ವಲ್ಲಾರ್ \* ನವೋ  
 ನಾರಾಯಣಾಯ ಎನ್ನಾರೇ ! (೧೧)

|| ಆಂಡಾಳ್ ತಿರುವಡಿಗಳೇ ಶರಣಂ ||